




ಸಮಾನ ನ್ಯಾಯ

ಒಂದು ಹಳ್ಳಿಯಲ್ಲಿ ಸಿಮೋನ್ ಮತ್ತು ಸಮೋನ್ ಎಂಬ ಗೆಳೆಯರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಬಡವರೇ. ಸಿಮೋನ್ ಒಳ್ಳೆಯವನು. ಪರೋಪಕಾರಿ. ಆದರೆ ಸಮೋನನು ಸ್ವಾರ್ಥ ತುಂಬಿದ ಮನಸ್ಸು. ಒಂದು ದಿನ ಅವನು ಸಿಮೋನ್‌ನನ್ನು ಕರೆದು, 'ಭೂಮಿಯಲ್ಲಿ ಬಡವರಾಗಿ ಎಂದಿಗೂ ಹುಟ್ಟಬಾರದು. ಬಡತನದ ಕಷ್ಟಗಳು ಸಾಕೋ ಸಾಕಾಯಿತು. ನಾನು ಬಾವಿಗೆ ಹಾರಿ ಸಾಯುತ್ತೇನೆ' ಎಂದು ಅಳುತ್ತ ಹೇಳಿದ. ಸಿಮೋನ್ ಅವನಿಗೆ ಸಮಾಧಾನಪಡಿಸಿದ. 'ಕಷ್ಟವನ್ನು ಎದುರಿಸಿ ಬದುಕಬೇಕು, ಸಾಯಬಾರದು. ಕಷ್ಟಗಳು ಶಾಪವಲ್ಲ. ಅದು ನಮ್ಮನ್ನು ಬದುಕಿನಲ್ಲಿ ಗಟ್ಟಿ ಮಾಡುತ್ತದೆ' ಎಂದ. ಆದರೂ ಸಮೋನ್ ಸಮಾಧಾನಗೊಳ್ಳಲಿಲ್ಲ. 'ಹೇಳುವುದಕ್ಕೆನು, ನೀತಿಮಾತಿಗೆ ಬರಗಾಲವಿಲ್ಲ. ಹಾಗೆಂದು ಕೈ ಬಿಟ್ಟಿ ಸಹಾಯ ಮಾಡುವವರು ಒಬ್ಬರೂ ಇಲ್ಲ. ನೀನೂ ಅಷ್ಟೆ' ಎಂದು ತಿರಸ್ಕಾರ ತೋರಿಸಿದ.

ಒಳ್ಳೆಯವನಾದ ಸಿಮೋನ್, 'ಅಯ್ಯೋ ದೇವರೇ, ನಾನು ಸಹಾಯ ಮಾಡುವುದಿಲ್ಲ ಅಂದೆನಿ? ನನ್ನ ಬಳಿ ಒಂದು ಕತ್ತೆ ಇದೆ. ಅದು ನನ್ನ ಏಕಮಾತ್ರ ಆಸ್ತಿ. ಅದರಲ್ಲಿ ಸರಕುಗಳನ್ನು ಸಾಗಿಸಿ ಬುದ ಬಾಡಿಗೆಯಲ್ಲಿ ನನ್ನ ಜೀವನ ಸಾಗುತ್ತಿದೆ. ಈ ಕತ್ತೆಯಲ್ಲಿ ನಿನಗೂ ಅರ್ಧ ಹಕ್ಕು ನೀಡುತ್ತೇನೆ. ಬಾಡಿಗೆಯಲ್ಲಿ ಸಮಪಾಲು ನಿನಗೆ' ಎಂದು ಉದಾರವಾಗಿ ಹೇಳಿದ. 'ಬಾಯಿ ಮಾತಿನಲ್ಲಿ ಹೇಳಿದರೆ ಲಾಭವಿಲ್ಲ. ನಿನ್ನ ಆಸ್ತಿಗಳಲ್ಲಿ ನನಗೆ ಸಮಪಾಲು ಕೊಡುತ್ತೇನೆಂದು ಲಿಖಿತವಾಗಿ ಬರೆದು ಕೊಡಬೇಕು' ಎಂದು ಸಮೋನ್ ಕೇಳಿದ. ಸಿಮೋನ್ ಹಾಗೆಯೇ ಬರೆದುಕೊಟ್ಟ.

ಅರ್ಧ ದಿನ ಕತ್ತೆ ತನ್ನ ಹಕ್ಕಿನದಾದುದರಿಂದ ಸಮೋನ್ ಅದನ್ನೇರಿಕೊಂಡು ಹೊರಟ. ಒಂದೆಡೆ ಕತ್ತೆ ನೆಲವನ್ನು ಗೊರಸಿಬಿಟ್ಟು ಬಲವಾಗಿ ಕೆರೆಯತೊಡಗಿತು. ಸಮೋನ್ ಅನುಮಾನದಿಂದ ಅಲ್ಲಿ ಪರೀಕ್ಷಿಸಿದಾಗ ಮಣ್ಣು ಸಡಿಲವಾಗಿರುವುದು ಕಾಣಿಸಿತು. ಮಣ್ಣನ್ನು ತೆಗೆದಾಗ ಅವನ ಕಣ್ಣುಗಳನ್ನೇ ನಂಬಲಾಗದ ಅಚ್ಚರಿಯೊಂದು ಕಾದಿತ್ತು. ಒಳಗೆ ಯಾವುದೋ ಕಾಲದ ಚಿನ್ನದ ನಾಣ್ಯಗಳು, ವಜ್ರ ವೈಧೂರ್ಯಗಳು ತುಂಬಿದ್ದವು. ಅದೆಲ್ಲವನ್ನೂ ಸಮೋನ್ ತೆಗೆದುಕೊಂಡು ಬಂದ. ಸಿರಿವಂತಿಕೆ ಅವನಿಗೆ ಒಲಿದುಬಂದಿತ್ತು.

ತಾನಾಗಿ ಲಭಿಸಿದ ಸಿರಿಯನ್ನು ಸಮೋನ್ ತಾನೊಬ್ಬನೇ ಅನುಭವಿಸತೊಡಗಿದ. ಕತ್ತೆಯಿಂದಾಗಿ ಸಿಮೋನ್‌ಗೆ ಕೂಡ ಇಂಥ ಸಿರಿ ದಕ್ಕಬಾರದೆಂಬ ದುರ್ಬುದ್ಧಿಯಿಂದ ಸಿಮೋನ್‌ನನ್ನು ಕರೆದ. 'ನಿನ್ನ ಕತ್ತೆಯಲ್ಲಿ ನನಗೆ ಸಮಪಾಲು ಇದೆ ಎಂದು ಬರೆದು ಕೊಟ್ಟಿರುವೆಯಲ್ಲವೆ? ಕತ್ತೆಯನ್ನು ಕತ್ತರಿಸಿ ಅರ್ಧ ಭಾಗವನ್ನು ಕೊಟ್ಟುಬಿಡು' ಎಂದು ಕೇಳಿದ. ಸಿಮೋನ್ ಹೌಹಾರಿದ. ಕತ್ತೆಯನ್ನು ಕತ್ತರಿಸಿದರೆ ಅದು ಬದುಕುವುದುಂಟೆ? ಅವನು ಸಮೋನ್ ಬಳಿ, 'ನನಗಿರುವುದು ಅದೊಂದೇ ಜೀವನಾಧಾರ.



ಗಣೇಶ ಅರಳಿಕಟ್ಟೆ

ದಯವಿಟ್ಟು ಹೀಗೆ ಕೇಳಬೇಡ' ಎಂದು ಪ್ರಾರ್ಥಿಸಿದ. 'ನಿನ್ನ ಆಸ್ತಿಯಲ್ಲಿ ನನಗೆ ಸಮಭಾಗವಿದೆ ಅಂತ ಬರೆದು ಕೊಟ್ಟಿರುವ ನೀನು ಅದಕ್ಕೆ ತಪ್ಪುವಂತಿಲ್ಲ. ತಪ್ಪಿದರೆ ನ್ಯಾಯಾಧಿಕಾರಿಯ ಬಳಿ ಹೋಗಿ ದೂರು ಕೊಟ್ಟು ಶಿಕ್ಷೆ ಕೊಡಿಸುತ್ತೇನೆ' ಎಂದು ಸಮೋನ್ ಬೆದರಿಸಿದ. ವಿಧಿಯಲ್ಲದೆ ಸಿಮೋನ್ ಕತ್ತೆಯನ್ನು ಕತ್ತರಿಸಿ ಅರ್ಧ ಭಾಗವನ್ನು ಅವನಿಗೆ ನೀಡಿದ. ಸಮೋನ್ ಕತ್ತೆಯ ಮಾಂಸವನ್ನು ತನ್ನ ನಾಯಿಗಳಿಗೆ ಹಾಕಿಸಿದ.

ಒಂದೆರಡು ದಿನ ಕಳೆಯಿತು. ಸಿಮೋನ್ ಮನೆಗೆ ಸಮೋನ್ ಬಂದ. 'ನಿನ್ನ ಆಸ್ತಿಯಲ್ಲಿ ನನಗೆ ಸಮಪಾಲು ಇದೆ ಅಂತ ಬರೆದು ಕೊಟ್ಟಿರುವುದನ್ನು ಮರೆಯಬೇಡ. ನಿನ್ನ ಮನೆಯಲ್ಲಿ ನನಗೂ ಸಮಾನ ಹಕ್ಕಿದೆ ತಾನೆ? ನನ್ನ ಭಾಗದ ಮನೆಗೆ ಬೆಂಕಿ ಹಚ್ಚಿ ಅದರ ಬೂದಿಯನ್ನು ಒಯ್ಯಲು ಬಂದಿದ್ದೇನೆ' ಎಂದು ಕೋರಿದ. ಸಿಮೋನ್ ಗಾಬರಿಯಿಂದ, 'ಬೆಂಕಿ ಹಚ್ಚಿದರೆ ಇಡೀ ಮನೆ ಉರಿಯುವುದಿಲ್ಲವೆ? ನನಗೆ ವಾಸಕ್ಕೆ ಬೇರೆ ನೆಲೆಯಿಲ್ಲ. ದಯಮಾಡಿ ಮನೆಯನ್ನು ಸುಡಬೇಡ' ಎಂದು ಬೇಡಿದ. 'ಮಾತಿಗೆ ತಪ್ಪದವನಿಗೆ ಏನು ಶಿಕ್ಷೆ ಎಂಬುದನ್ನು ನಿನಗೆ ತಿಳಿಯುವಂತೆ ಮಾಡುತ್ತೇನೆ. ನನ್ನ ಜೊತೆಗೆ ನ್ಯಾಯಾಧಿಕಾರಿಯ ಬಳಿಗೆ ಬಾ' ಎಂದು ಅವನನ್ನು ನ್ಯಾಯಾಲಯಕ್ಕೆ ಎಳೆದುಕೊಂಡು ಹೋದ.

ಸಿಮೋನ್ ತನ್ನ ಆಸ್ತಿಯಲ್ಲಿ ಸಮಭಾಗ ಕೊಡುವುದಾಗಿ ಬರೆದು ಕೊಟ್ಟಿದ್ದ ಪತ್ರವನ್ನು ಸಮೋನ್ ನ್ಯಾಯಾಧಿಕಾರಿಗೆ ತೋರಿಸಿದ. ಈಗ ಅವನು ಮನೆಯಲ್ಲಿ ಸಮಭಾಗ ಕೊಡಲು ನಿರಾಕರಿಸುತ್ತಿರುವುದರಿಂದ ತನಗೆ ಸಮಾನ ನ್ಯಾಯವೊದಗಿಸಬೇಕೆಂದು ಪ್ರಾರ್ಥಿಸಿದ. ನ್ಯಾಯಾಧಿಕಾರಿ ದೈನ್ಯವಸ್ಥೆಯಲ್ಲಿ ನಿಂತಿದ್ದ ಸಿಮೋನ್ ಹಾಗೂ ಸಿರಿವಂತಿಯಿಂದ ಸೊಕ್ಕಿದ್ದ ಸಮೋನ್ ಇಬ್ಬರನ್ನೂ ನೋಡಿ ಪರಿಷ್ಕೃತಿಯನ್ನು ಅರ್ಥ ಮಾಡಿಕೊಂಡ. 'ಸರಿ, ನಿನಗೆ ನ್ಯಾಯ ಸಿಗುತ್ತದೆ. ಅದಕ್ಕೆ ಮೊದಲು ನಾನು ಅದೋ ಆಳವಾದ ಬಾವಿಗೆ ಒಂದು ಚೆಂಡನ್ನು ಎಸೆಯುತ್ತೇನೆ. ನೀನು ಬಾವಿಗೆ

ಇಳಿದು ಅದನ್ನು ತರಬೇಕು' ಎಂದು ಹೇಳಿದ. ಸಮೋನ್ ಬಾವಿಗೆ ಇಳಿಲುಕಿ ನೋಡಿದ. ತುಂಬ ಆಳವಾಗಿತ್ತು. 'ಮೇಲಿನಿಂದ ಹಗ್ಗ ಹಿಡಿದು ಯಾರಾದರೂ ಸಹಾಯ ಮಾಡಿದರೆ ಮಾತ್ರ ಇಳಿಯಬಹುದು' ಎಂದ. ನ್ಯಾಯಾಧಿಕಾರಿ ಸಿಮೋನ್‌ನನ್ನು ಕರೆದು ಹಗ್ಗ ಹಿಡಿದು ನೆರವಾಗಲು ಹೇಳಿದ. ಆದರೆ ಸಮೋನ್ ಬಾವಿಗೆ ಇಳಿದ ಕೂಡಲೇ ಹಗ್ಗವನ್ನು ಮೇಲಕ್ಕೆಳೆಯಲು ತಿಳಿಸಿದ. ಕೆಳಗಿನಿಂದ ಸಮೋನ್ ಹಗ್ಗವನ್ನಿಳಿಸಲು ಕೂಗಿದ. ಆಗ ನ್ಯಾಯಾಧಿಕಾರಿ, 'ನಿನಗೆ ಸಿಮೋನ್ ಯಾಕೆ ಹಗ್ಗವನ್ನು ಕೆಳಗಿಳಿಸಬೇಕು?' ಎಂದು ಕೇಳಿದ.

'ಯಾಕೆ ಅಂದರೆ ಕೆಳಗಿಳಿಯಲು ನೆರವಾದವನೇ ಮೇಲೆ ಬರಲು ನೆರವಾಗಬೇಕಲ್ಲವೆ? ಇದು ಗೆಳೆತನದ ನಿಯಮವಲ್ಲವೆ?' ಎಂದು ಸಮೋನ್ ಕೇಳಿದ. ನ್ಯಾಯಾಧಿಕಾರಿ ಮುಗುಳ್ಳುಗುತ್ತ, 'ನಿನ್ನ ಮಾತು ನಿಜ. ಅವನ ಆಸ್ತಿಯಲ್ಲಿ ಸಮಪಾಲು ಕೊಡಬೇಕೆಂದು ಪತ್ರ ಬರೆಸಿಕೊಂಡ ನೀನು ಕೂಡ ನಿನ್ನ ಆಸ್ತಿಯಲ್ಲಿ ಸಮಭಾಗ ಕೊಡಬೇಕಾದದ್ದು ಗೆಳೆತನದ ನ್ಯಾಯ ತಾನೆ? ಅವನ ಆಸ್ತಿಯ ಫಲವಾಗಿ ಸಿರಿವಂತನಾಗಿರುವ ನೀನು ನಿನ್ನಲ್ಲಿರುವುದನ್ನು ಸಮಾನವಾಗಿ ಹಂಚಬೇಕು. ಇಲ್ಲವಾದರೆ ಅವನು ಕೆಳಗಿಳಿಸಲು ಮಾತ್ರ ಹಗ್ಗ ಹಿಡಿಯಬೇಕು, ಮತ್ತೆ ಮೇಲೆ ಬರಲು ಹಗ್ಗ ಹಿಡಿಯಬೇಕಿಲ್ಲ. ಗೆಳೆತನ ಎಂದರೆ ಸಮಾನತೆ ಎಂಬುದು ನಿನಗೆ ಒಪ್ಪಿಗೆಯಿಲ್ಲವಾದರೆ ನೀನು ಅಲ್ಲಿಯೇ ವಾಸವಾಗಿರು' ಎಂದು ನ್ಯಾಯಾಧಿಕಾರಿಯು ತೀರ್ಮಾನವನ್ನು ತಿಳಿಸಿದ.

ಸಮೋನ್‌ಗೆ ಬದುಕಬೇಕಿದ್ದರೆ ತನ್ನ ಆಸ್ತಿಯಲ್ಲಿ ಸಿಮೋನ್‌ಗೆ ಸಮಭಾಗ ಕೊಡದೆ ಬೇರೆ ದಾರಿಯಿರಲಿಲ್ಲ. ಹಗ್ಗದ ನೆರವಿನಿಂದ ಮೇಲೆ ಬಂದು ಆಸ್ತಿಯಲ್ಲಿ ಸಮಭಾಗ ಮಾಡಿಕೊಂಡ.

(ಇಥಿಯೋಪಿಯಾದ ಕಥೆ)

(ಸಂಗ್ರಹ) ಪ.ರಾಮಕೃಷ್ಣ ಶಾಸ್ತ್ರಿ